

ಬಾಪ್ತಿಸ್ತ ಮತ್ತು ರಕ್ಷಣೆ

ಮಾರ್ಕ 16:16 ಮತ್ತು 1 ಜೇತ್ರ 3:21 ವಾಕ್ಯಗಳು ಇವು ಬಾಪ್ತಿಸ್ತ ಮತ್ತು ರಕ್ಷಣೆಯ ಮಧ್ಯದಲ್ಲಿ ನೇರವಾದ ಸಂಬಂಧವನ್ನು ಸ್ಪಷ್ಟವಾಗಿ ತೋರಿಸುವ ಎರಡು ವಾಕ್ಯ ಭಾಗಗಳಿರುತ್ತವೆ. ಈ ಸಂಬಂಧವನ್ನು ನಾವು ಹೆಚ್ಚು ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಅಗತ್ಯವಂತೆ ಈ ವಾಕ್ಯಭಾಗಗಳನ್ನು ಜಾಗರೂಕತೆಯಿಂದ ನೋಡೋಣ.

ಮಾರ್ಕ 16:16ರಲ್ಲಿ ರಕ್ಷಣೆಯು ಬಾಪ್ತಿಸ್ತದೊಂದಿಗೆ ಹೇಗೆ ಸಂಬಂಧಿಸಿಲ್ಲವು?

ಯೇಸುವು ಬಾಪ್ತಿಸ್ತವನ್ನು ರಕ್ಷಣೆಯೊಂದಿಗೆ ಸಂಬಂಧಿಸಿದನು - ರಕ್ಷಣೆಯನ್ನು ಉತ್ಪಾದಿಸುವಂತೆ ಒಂದು ಸಾಧನದಂತೆ ಅಲ್ಲ, ಆದರೆ ರಕ್ಷಣೆಯನ್ನು ಸ್ವೀಕರಿಸಲು ಒಂದು ಅಗತ್ಯತೆಯಂತೆ NASBಯು ಮಾರ್ಕ 16:16ನ್ನು ಸಲಿಯಾಗಿ ಭಾಷಾಂತರಿಸುತ್ತದೆ: “ನಂಬದವನು ಮತ್ತು ಬಾಪ್ತಿಸ್ತ ಹೊಂದಿದವನು ರಕ್ಷಿಸಲ್ಪಡುವನು; ಆದರೆ ನಂಬದೇ ಹೋದವನು ದಂಡನೆಗೆ ಗುರಿಯಾಗುವನು.”

ಮಾರ್ಕ 16:16ರ ಅಧಿಕೃತತೆ

ಕೆಲವರು ಈ ವಚನದ ಅಧಿಕೃತತೆಯನ್ನು ಪ್ರಶ್ನಿಸುತ್ತಾರೆ ಯಾಕೆಂದರೆ ಇದು ಮಾರ್ಕನ ಪುಸ್ತಕದ ಉದ್ದವಾದ ಅಂತ್ಯದ ಭಾಗವಾಗಿದೆ (16:9-20), ಇದು ಕೆಲವು ಪುರಾತನ ಕೈಬರಹದ ಪತ್ರಿಕೆಗಳಲ್ಲಿ ಕಂಡುಬಂದಿಲ್ಲವಾದ್ದರಿಂದ, ಈ ಭಾಗವು ಹೊಸ ಒಡಂಬಡಿಕೆಯ ಅತೀ ಪುರಾತನದ ಸಂಪೂರ್ಣ ಕೈಬರಹದ ಪತ್ರಿಕೆಗಳಲ್ಲಿ - ನಾಲ್ಕನೆಯ ಶತಮಾನದ ವಾಟಿಕಾನುಸ್ (Codex B) ಮತ್ತು ಸೈನಾಯಿಟಿಕುಸ್ (Codex Aleph)ಗಳಲ್ಲಿ ಕಂಡುಬಂದಿಲ್ಲ. ವಾಟಿಕಾನುಸ್‌ನಲ್ಲಿ, *Kata Markon* (“ಮಾರ್ಕನ ಪ್ರಕಾರ”) ವಚನ ಇನ್ನು ಅನುಸರಿಸುತ್ತದೆ, ಆದರೆ ಒಬ್ಬ ಪಂಡಿತನು “ಮುಂದಿನ ಅಂಕಣವು ಖಾಲಿಯಾಗಿ ಬಿಡಲ್ಪಟ್ಟಿದೆ ಎಂದು ಪ್ರಕಟಿಸಿದ್ದಾನೆ, Bದ ನಕಲು ಮಾಡುವವನು ಒಂದು ಅಂತ್ಯವನ್ನು ತಿಳಿದಿದ್ದನು ಆದರೆ ಅವನು ನಕಲು ಮಾಡುತ್ತಿದ್ದ ಕೈಬರಹ ಪ್ರತಿಯಲ್ಲಿ ಅದನ್ನು ಇಟ್ಟುಕೊಳ್ಳಲಿಲ್ಲ ಎಂಬುದನ್ನು ಸೂಚಿಸುತ್ತದೆ,”¹

ಉದ್ದವಾದ ಅಂತ್ಯವು ಈ ನಾಲ್ಕನೆಯ ಶತಮಾನದ ಕೈಬರಹದ ಪ್ರತಿಗಳಿಗಿಂತ ಮೊದಲು ತಿಳಿಯಲ್ಪಟ್ಟಿತ್ತು, ಅಂತ್ಯದ ಪುರಾತನತೆಯು ಪ್ರಶ್ನಿಸಲ್ಪಡಲಾಗದು. “ಉದ್ದವಾದ ಅಂತ್ಯವು ([KJV]ಯಲ್ಲಿ ಅಜ್ಜಾದ್ದು Tatianನಿಗೆ (ಸುಮಾರು 170) ನಿಶ್ಚಿತವಾಗಿ ತಿಳಿದಿತ್ತು ಹಾಗೂ [ಕೈಬರಹದ ಪ್ರತಿಗಳ] ಹೆಚ್ಚು ಸಂಖ್ಯೆಯಲ್ಲಿ ಕಂಡು ಬರುತ್ತದೆ.”²

ಇದು Irenaeusನಿಂದಲೂ (ಕ್ರಿ.ಶ. 130-200) ಸಹ ಉಲ್ಲೇಖಿಸಲ್ಪಟ್ಟಿದೆ; ಐದನೆಯ ಶತಮಾನದ Diatessaronದಲ್ಲಿ; Codices Alexandrinus ಮತ್ತು Ephraemi, ಮತ್ತು Bezaeಗಳಲ್ಲಿ ಕಂಡು ಬರುತ್ತದೆ; ಮತ್ತು ನಾಲ್ಕನೆಯ ಶತಮಾನದ ಹಳೇ ಸಿರಿಯಾನರ ಆವೃತ್ತಿಯಲ್ಲಿ ಕಂಡು ಬರುತ್ತದೆ, ಇದರ ಹರ್ಮವು ಎರಡನೆಯ ಶತಮಾನದ ಕೊನೆಯ ಭಾಗಕ್ಕೆ ಹೋಗುವದೆಂದು ಯೋಚಿಸಲ್ಪಟ್ಟಿದೆ. ಜಸ್ಟಿನ್ ಮಾರ್ಟರ್ (100-167) ಉದ್ದವಾದ ಅಂತ್ಯದಿಂದ ತನ್ನ Apology (1.45) ಯಲ್ಲಿ ಉಲ್ಲೇಖಿಸಿದನೆಂದು ಕೆಲವರು ಯೋಚಿಸುತ್ತಾರೆ. ಉದ್ದವಾದ ಅಂತ್ಯದಿಂದ ಇತರ ಮೊದಲನೆಯ ಸೂಚನೆಗಳು ಇಲ್ಲವೇ

ಉಲ್ಲೇಖಗಳು ಹಿಪೆರೊಲಿಸ್ (170? - 235), ಅಫ್ರಾಟಿಸ್‌ನ, ನಿಕೊಡೆಮಿಯಸ್‌ನ ಸುವಾರ್ತೆಯ ಅಂಬ್ರೋಸಿಯಸ್ (337-397). ಎಪಿಫಾನಿಯಸ್‌ನ, ತ್ರಿಸೋಸ್ಟಮಸ್‌ನ (345-407) ಮತ್ತು ಓಗುಸ್ಟಿನನ (354-430) ಕೃತಿಗಳಲ್ಲಿ ಇರುತ್ತವೆ.

ಇನ್ನೊಂದು ಕಡೆಯಲ್ಲಿ, ಯುಸಿಜಿಯಸ್ (ಕ್ರಿ.ಶ. 264-340), ಒಬ್ಬ ಸಭಾ ಚರಿತ್ರಗಾರನು ಅನೇಕ ಕೈಬರಹದ ಪತ್ರಿಕೆಗಳು ಉದ್ದವಾದ ಅಂತ್ಯಗಳನ್ನು ಒಳಗೊಂಡಿರಲಿಲ್ಲ ಎಂದು ಬರೆದನು,³ ಅನೇಕ ಕೈಬರಹದ ಪತ್ರಿಕೆಗಳಲ್ಲಿ ಕಂಡು ಬಾರದೆ ಇರುವ ಸಂಗತಿಯಿಂದ ಇದು ಸತ್ಯವೆಂದು ಸ್ಥಾಪಿಸಲ್ಪಟ್ಟಿತು ಓಲಿಗಸ್ (185-254), ಅಲೆಕ್ಸಾಂಡ್ರಿಯದ ಕ್ಲೆಮೆಂಟ್ (?-215), ಟೆರ್ಟಿಯಲ್ಯಾನ್ (160-220), ಮತ್ತು ಇತರರು ಅದರ ಬಗ್ಗೆ ತಿಳುವಳಿಕೆಯಿಲ್ಲದಿದ್ದರೂ ತೋರಿಸುತ್ತಾರೆಂದು ಹೇಳಲ್ಪಟ್ಟಿದೆ: ಅವರು ಈ ವಚನಗಳನ್ನು ಉಲ್ಲೇಖಿಸಿದಿರುವ ಸಂಗತಿಯು, ಅವರು ಅವು ಅಸ್ತಿತ್ವದಲ್ಲಿ ಇದ್ದವೆಂಬುದನ್ನು ತಿಳಿದುಕೊಳ್ಳಲಿಲ್ಲ ಇಲ್ಲವೇ ಅವುಗಳನ್ನು ಮಾರ್ಕನ ಸುವಾರ್ತೆಯ ಅಂತ್ಯವೆಂದು ಯೋಚಿಸಲಿಲ್ಲ ಎಂದರ್ಥ ಕೊಡುವದಿಲ್ಲ.

ಇತರ ವಿಚಾರಗಳು - ಈ ಕಾರ್ಯಕ್ಕಾಗಿ ಕೂಡಿಸಲ್ಪಡದಷ್ಟು ಬಹಳವಾದವುಗಳು ಮತ್ತು ಬಲವಾದ ಪುರಾವೆ ಇಲ್ಲದವುಗಳು - ಮಾರ್ಕನ ಗ್ರಂಥ ಕರ್ತೃತ್ವಕ್ಕೆ ಅಕ್ಷೇಪಣೆಗಳನ್ನು ಒಳಗೊಂಡಿರುತ್ತವೆ. ಮಾರ್ಕ 16:9-20 ವಚನಗಳು ಮಾರ್ಕನ ಸುವಾರ್ತೆಯಲ್ಲಿ ಕೂಡಿಸಲ್ಪಡಬಾರದು ಎಂದು ಕೆಲವರು ನಂಬುತ್ತಾರೆ ಯಾಕಂದರೆ ಈ ವಚನಗಳ ಪದಗಳು “ಕೆಲವೊಂದು ವಿಚಿತ್ರ ಪದಗಳನ್ನೂ, ಶೈಲಿಯನ್ನೂ ಮತ್ತು ಮಾರ್ಕನ ಉಳಿದ ಭಾಗದಲ್ಲ ಇರದಂಥ ದೈವಜ್ಞಾನ ಶಾಸ್ತ್ರೀಯ ವಿಷಯವನ್ನು” ಹೊಂದಿಕೊಂಡಿವೆ ಎಂದು ಹೇಳುತ್ತಾರೆ.⁴

ಈ ವಚನಗಳ ಅಧಿಕೃತತೆಯ ಮೇಲಿನ ಚರ್ಚೆಯು ಮುಂದುವರಿಯುತ್ತಲೇ ಇದೆ ಮತ್ತು ತೀರ್ಮಾನದೊಂದಿಗೆ ಮುಕ್ತಾಯವಾಗದೇ ಹೋಗಬಹುದು ಅವು ಬೈಬಲಿನ ಇತರ ಬೋಧನೆಗೆ ವಿರುದ್ಧವಾಗಿರದೇ ಇರುವುದರಿಂದ, ಕ್ರೈಸ್ತತ್ವದ ಮೊದಲಿನ ದಿನಗಳಿಂದ ಸ್ವೀಕರಿಸಲ್ಪಟ್ಟಿದ್ದರಿಂದ, ಮತ್ತು ಮಾರ್ಕನ ಮೂಲ ಅಂತ್ಯದಲ್ಲ ಅವುಗಳಿದ್ದ ಸಾಧ್ಯತೆಯ ಕಾರಣದಿಂದ, ಅವುಗಳನ್ನು ಅಧ್ಯಯನ ಮಾಡಬೇಕು ಮತ್ತು ಇತರ ಪರಿಶುದ್ಧ ಬರಹಗಳೊಂದಿಗೆ ಗೌರವಿಸಬೇಕು.

ಮಾರ್ಕ 16:16ನ್ನು ಅರ್ಥಮಾಡಿಕೊಳ್ಳುವುದು

ಮಾರ್ಕ 16:16ರಲ್ಲಿ “ನಂಜದವನು” ಮತ್ತು “ಬಾಪ್ತಿಸ್ಮ ಮಾಡಿಸಿಕೊಳ್ಳುವವನು” ಎರಡೂ ಅನಿಶ್ಚಿತ ಭೂತಕಾಲ ಕೃದ್ವಾಚಕಗಳಲ್ಲವೆ. ಗ್ರೀಕ ಅನಿಶ್ಚಿತ ಭೂತಕಾಲ ಕೃದ್ವಾಚಕದ ಕೃತ್ಯವು ಯಾವಾಗಲೂ ಮುಖ್ಯ ತ್ರಿಯಾಪದದ ಕೃತ್ಯಕ್ಕಿಂತ ಮೊದಲು ಸಂಭವಿಸುತ್ತದೆ. ಇದರ ಅರ್ಥ “ನಂಜದವನು” ಮತ್ತು “ಬಾಪ್ತಿಸ್ಮ ಮಾಡಿಸಿಕೊಳ್ಳುವವನು” ಇಬ್ಬರೂ ಮುಖ್ಯ ತ್ರಿಯಾಪದದ “ರಕ್ಷಣೆ ಹೊಂದುವವನು” ಎಂಬ ಕಾರ್ಯಕ್ಕಿಂತ ಮೊದಲು ಪೂರ್ತಿಗೊಳಿಸಲ್ಪಟ್ಟಿರಬೇಕು ಎಂದಾಗುತ್ತದೆ.

The New Greek-English Interlinear New Testament, interlinear ಭಾಗದಲ್ಲ, ಈ ವಚನವನ್ನು ಹೀಗೆ ಭಾಷಾಂತರಿಸುವುದರಿಂದ ಗ್ರೀಕ ತ್ರಿಯಾಪದಗಳ ಒತ್ತಡವನ್ನು ಹೊರಗೆ ತರುತ್ತವೆ: “ನಂಜದವನು ಮತ್ತು ಬಾಪ್ತಿಸ್ಮ ಮಾಡಿಸಿಕೊಂಡವನು ರಕ್ಷಿಸಲ್ಪಡುವನು”⁵ ಈ ವಾಕ್ಯಭಾಗದಲ್ಲ ಯೇಸುವು ರಕ್ಷಣೆಯನ್ನು “ನಂಜದವನು” ಮತ್ತು “ಬಾಪ್ತಿಸ್ಮ ಮಾಡಿಸಿಕೊಳ್ಳುವವನು” ಎಂಬ ಎರಡರನಂತರ ಇಡುತ್ತಾನೆ. ಯೇಸುವು, “ತನಗೆ ವಿಧೇಯರಾಗುವವರೆಲ್ಲರಿಗೂ ನಿರಂತರವಾದ ರಕ್ಷಣೆಗೆ

ಕಾರಣನಾದನು” (ಇಜ್ರಾಯ 5:9). ನಾವು ರಕ್ಷಿಸಲ್ಪಡಲು ಅಪೇಕ್ಷಿಸಿದರೆ, ನಾವು ಸುವಾರ್ತೆಯನ್ನು ನಂಬತಕ್ಕದ್ದು ಮತ್ತು ಬಾಪ್ತಿಸ್ಮ ಮಾಡಿಸಿಕೊಳ್ಳತಕ್ಕದ್ದು.

1 ಪೇತ್ರ 3:21ರಲ್ಲಿ ಬಾಪ್ತಿಸ್ಮವು ರಕ್ಷಣೆಯೆಂದಿಗೆ ಹೀಗೆ ಸಂಬಂಧಿಸಲ್ಪಟ್ಟಿದೆ?

ಮಾರ್ಕ 16:16ರಲ್ಲಿ ದಾಖಲೆಯಾದ ಯೇಸುವಿನ ಹೇಳಿಕೆಯನ್ನು ಕೇಳಿದ ಪೇತ್ರನು, ಅದೇ ಸತ್ಯವನ್ನು ಬೋಧಿಸಿದನು. “ನಾವೆಯೊಳಗೆ ಕೆಲವರು ಅಂದರೆ ಎಂಟೇ ಜನರು ನೇಲಿ ನೀರಿನ ಮೂಲಕ ರಕ್ಷಣೆಹೊಂದಿದ್ದರೆ” ಬಗ್ಗೆ (1 ಪೇತ್ರ 3:20) ಪೇತ್ರನು ಮಾತಾಡುತ್ತಿದ್ದಾಗ, ಅವನು ಈ ಹೇಳಿಕೆ ಕೊಟ್ಟನು: “ಆ ನೀರಿಗೆ ಅನುರೂಪವಾದ ಬಾಪ್ತಿಸ್ಮವು ಯೇಸುಕ್ರಿಸ್ತನ ಪುನರುತ್ಥಾನದ ಮೂಲಕ ಈಗ ನಮ್ಮನ್ನು ರಕ್ಷಿಸುತ್ತದೆ; ಅದು ಮೈಕೊಳೆಯನ್ನು ಹೋಗಲಾಡಿಸುವಂಥದ್ದಲ್ಲ, ಒಳ್ಳೇ ಮನಸ್ಸನ್ನೇ ಬೇಕೆಂದು ದೇವರಿಗೆ ವಿಜ್ಞಾಪಿಸಿಕೊಳ್ಳುವಂಥದ್ದೇ” (1 ಪೇತ್ರ 3:21).

ವಿವಿಧ ಕಾರಣಗಳಿಗಾಗಿ ಕೆಲವರು ರಕ್ಷಣೆಗಾಗಿ ಬಾಪ್ತಿಸ್ಮದ ಅವಶ್ಯಕತೆಯನ್ನು ಈ ವಚನವು ಬೋಧಿಸುವದಿಲ್ಲ ಎಂದು ಹೇಳುತ್ತಾರೆ (1) ನೋಹನ ಕುಟುಂಬವು “ನೀರಿನ ಮುಖಾಂತರದ” ಬದಲು “ನೀರಿನಿಂದ” ರಕ್ಷಿಸಲ್ಪಟ್ಟಿತ್ತು ಎಂದು ಅವರು ಹೇಳುತ್ತಾರೆ. (2) ಈ ವಚನದಲ್ಲಿ ಬಾಪ್ತಿಸ್ಮವು ಒಂದು “ಸಂಕೇತವಾಗಿ” ಹೇಳಲ್ಪಟ್ಟಿದೆ ಎಂದು ಅವರು ಹೇಳುತ್ತಾರೆ. (3) “ದೇಹದಿಂದ ಕೊಳೆಯು ತೆಗೆದುಹಾಕಲ್ಪಡುವುದು” ಎಂಬುದರ ಅರ್ಥ ಪಾಪಗಳನ್ನು ತೊಳೆಯುವುದು ಎಂದು ಈ ವಚನ ಬೋಧಿಸುತ್ತದೆಂದು ಅವರು ನಂಬುತ್ತಾರೆ.

ಇದರೊಂದಿಗಿನ ಸಮಸ್ಯೆಯು, (1) ಅವರು ನಾವೆಯಲ್ಲಿ ರಕ್ಷಿಸಲ್ಪಟ್ಟಿದ್ದು ನೀರಿನ “ಮುಖಾಂತರ” (ಗ್ರೀಕ: *dia*). ಆದರೆ “ನೀರಿನಿಂದ” ಅಲ್ಲ ಎಂದು ಹೇಳುವುದಾಗಿದೆ. ದೇವರು ನೀರನ್ನು ಕಳುಹಿಸಿದ ಕಾರಣದಿಂದ ನಾವೆಯು ಅವರನ್ನು ರಕ್ಷಿಸಿತು. ದೇವರು ಬೆಂಕಿಯನ್ನು ಕಳುಹಿಸಿದ್ದರೆ, ನಾವೆಯಲ್ಲಿ ಅವರು ರಕ್ಷಿಸಲ್ಪಡುತ್ತಿರಲಿಲ್ಲ, ಆದರೆ ಅವರು ಸತ್ತು ಸುಟ್ಟು ಹೋಗುತ್ತಿದ್ದರು. ನಾವೆಯಲ್ಲಿ ಅವರು ನೀರಿನ “ಮುಖಾಂತರ” ರಕ್ಷಿಸಲ್ಪಟ್ಟರು. ಇಸ್ರಾಯೇಲ್ಯರನ್ನು ಐಗುಪ್ತದಿಂದ ರಕ್ಷಿಸಿ, ಐಗುಪ್ತರನ್ನು ನಾಶಪಡಿಸಿದ ನೀರಿಗೆ ಇದನ್ನು ಹೋಲಿಸ ಬಹುದು (ವಿಮೋಚನಕಾಂಡ 14:13, 27-30).

ಇದರೊಂದಿಗಿನ ಸಮಸ್ಯೆಯು, (2) KJVಯಲ್ಲಿ “ಸಂಕೇತ” ಎಂದು ಭಾಷಾಂತರಿಸಿದ್ದು ಗ್ರೀಕ ಪದ *antitupon*, ಅರ್ಥ “ಪ್ರತಿಸಂಕೇತ.” ನಾವೆಯಲ್ಲಿ ನೋಹ ಮತ್ತು ಅವನ ಕುಟುಂಬದ ರಕ್ಷಣೆಯು ನಮ್ಮ ರಕ್ಷಣೆಯ ಒಂದು ವಿಧ (ಒಂದು ಸಂಕೇತ ಆಗಿತ್ತು), ಅದು ಪ್ರತಿಸಂಕೇತ (ಪ್ರಾಸ್ತವಿಕತೆ) ವಾಗಿದೆ. ಬಾಪ್ತಿಸ್ಮವು, ಪ್ರತಿಸಂಕೇತ, ಪ್ರಾಸ್ತವಿಕತೆಯಾಗಿದೆ. ಅದರೆ ನಾವೆಯಲ್ಲಿಯ ರಕ್ಷಣೆಯು ಒಂದು ಸಂಕೇತವಾಗಿತ್ತು, ಬಾಪ್ತಿಸ್ಮವು ಈಗ ನಮ್ಮನ್ನು ರಕ್ಷಿಸುತ್ತದೆ ಯಾಕೆಂದರೆ ಅದರ ಮುಖಾಂತರ ನಾವು, ನಾವೆಯಲ್ಲಿದ್ದವರು ಮರಣದ ಗಂಡಾಂತರದಿಂದ ಸುರಕ್ಷಿತತೆಗೆ ದಾಟಿಹೋದಂತೆ, ಪಾಪದಿಂದ ಸುರಕ್ಷಿತತೆಗೆ ದಾಟಿಹೋಗುತ್ತೇವೆ.

ಇದರೊಂದಿಗಿನ ಸಮಸ್ಯೆಯು, (3) ಪೇತ್ರನು ತನ್ನ ಹೇಳಿಕೆಗಳನ್ನು ಬಾಪ್ತಿಸ್ಮವು ಈಗ ನಮ್ಮನ್ನು ರಕ್ಷಿಸುತ್ತದೆ ಆದರೆ ದೇಹದ ಪಾಪವನ್ನು ತೆಗೆದು ಹಾಕುವದಿಲ್ಲ ಎಂದು ಹೇಳುವಂತೆ ವ್ಯಾಖ್ಯಾನಿಸುವದರಿಂದ ತನ್ನನ್ನು ತಾನೇ ವಿರೋಧಿಸಿಕೊಳ್ಳುವಂತೆ ಅದು ಮಾಡುವುದಾಗಿದೆ. ಈ ಹೇಳಿಕೆಯನ್ನು ಅರ್ಥಮಾಡಿಕೊಳ್ಳಲಕ್ಕೆ ಹೆಚ್ಚು ಸ್ವಾಭಾವಿಕವಾದ ಮಾರ್ಗವು ಪೇತ್ರನು ಬಾಪ್ತಿಸ್ಮವನ್ನು ನಮ್ಮ ರಕ್ಷಣೆಯೆಂದಿಗೆ ಸಂಬಂಧಿಸಿದ್ದು ಆದರೆ

ಸಂಗತಿಯನ್ನು ಸ್ಪಷ್ಟಪಡಿಸಲು ಹುಡುಕಿದ್ದು ಆಗಿರುತ್ತದೆ. ಬಾಪ್ತಿಸ್ಕದ ಉದ್ದೇಶವು ದೇಹದ ಹೊರಗಣ ಶುದ್ಧೀಕರಿಸುವಿಕೆಯಾಗಿರುವುದಿಲ್ಲ, ಆದರೆ ಪಾಪಗಳ ಕ್ಷಮಾಪಣೆಯಲ್ಲಿ ಕಂಡುಕೊಂಡು ಒಟ್ಟೇ ಮನಸ್ಸಾಕ್ಷಿ ದೇವರಿಗೆ ನಮ್ಮ ಜನ್ಮವಾಗಿರುತ್ತದೆ ಎಂದು ಅವನು ಹೇಳಿದನು.

ಏಷ್ಯಣಿಗಳು

¹Robert G. Bratcher and Eugene A. Nida, *A Translator's Handbook on the Gospel of Mark* (New York: United Bible Societies, 1961), 517. ²Ralph P. Martin, *The International Standard Bible Encyclopedia*, ed. Geoffrey W. Bromiley (Grand Rapids, Mich.: Wm. B. Eerdmans Publishing Co., 1986), 236. ³*Queationes ad Marimum 1*. ⁴Kenneth Baker, ed., notes on Mark, *The NIV Study Bible* (Grand Rapids, Mich.: Zondervan, 1995), 1528. ⁵J. D. Douglas, ed., *The New Greek-English Interlinear New Testament*, trans. Robert K. Brown and Philip W. Comfort (Wheaton, Ill.: Tyndale House Publishers, 1993), 192.

ಬಾಪ್ತಿಸ್ಕವು ದೇವರಿಂದಲೋ ಇಲ್ಲವೇ ಮನುಷ್ಯನಿಂದಲೋ?

“ನೀಲಿನ ಬಾಪ್ತಿಸ್ಕವನ್ನು ಮಾಡಿಸುವದಕ್ಕೆ ನನ್ನನ್ನು ಕಳುಹಿಸಿದಾತನು” ದೇವರು ಎಂದು ಯೋಹಾನ್‌ನು ಗುರುತಿಸಿದನು (ಯೋಹಾನ್ 1:33). “ಬಾಪ್ತಿಸ್ಕ ಮಾಡಿಸುವ ಅಧಿಕಾರವು, ಯೋಹಾನ್‌ನಿಗೆ ಎಲ್ಲಂದ ಬಂತು? ಪರಲೋಕದಿಂದಲೋ ಮನುಷ್ಯರಿಂದಲೋ?” (ಮತ್ತಾಯ 21:25ಎ) ಎಂದು ಕೇಳುವದರಿಂದ ಯೋಹಾನ್‌ನ ಬಾಪ್ತಿಸ್ಕವು ದೇವರಿಂದ ಬಂತೆಂದು ಯೇಸುವು ಅನ್ವಯಿಸಿದನು.

ಲೂಕನು ಹಹ ಬಾಪ್ತಿಸ್ಕವನ್ನು ದೇವರ ಯೋಜನೆಯ ಭಾಗದಂತೆ ತೋರಿಸಿದನು: “ಆದರೆ ಫಲಿಸಾಯರೂ ಧರ್ಮೋಪದೇಶಕರೂ ಅವರಿಂದ ಬಾಪ್ತಿಸ್ಕ ಮಾಡಿಸಿಕೊಳ್ಳದೇ ಹೋದದ್ದರಲ್ಲ ತಮ್ಮ ವಿಷಯದಲ್ಲಿ, ದೇವರ ಸಂಕಲ್ಪವನ್ನು ನಿರಾಕರಿಸಿದರು” (ಲೂಕ 7:30; ಒತ್ತಿ ಹೇಳಿದ್ದು ನನ್ನದು).

ಫಲಿಸಾಯರು ಬಾಪ್ತಿಸ್ಕದ ಮಹತ್ವವನ್ನು ಗುರುತಿಸಿ, “ನೀನು ಕ್ರಿಸ್ತನೂ, ಎಲಿಯನೂ, ಆ ಪ್ರವಾದಿಯೂ ಅಲ್ಲವಾದರೆ ಸ್ನಾನ ಮಾಡಿಸುವದೇನು?” (ಯೋಹಾನ್ 1:25) ಎಂದು ಯೋಹಾನ್‌ನನ್ನು ಕೇಳಿದರು. ದೇವರ ಮಹಾ ಜನರೊಂದಿಗೆ ಗುರುತಿಲ್ಲದವು ವಿಧಾನಕ್ಕೆ ಬಾಪ್ತಿಸ್ಕವನ್ನು ಅವರು ಸಲಿಯಾಗಿ ಸಂಬಂಧಿಸಿದರು.

© 2009 Truth for Today